



UJJIVAN SMALL FINANCE BANK

Build a Better Life

USFB/CS/SE/2024-25/87

Date: October 25, 2024

To,

National Stock Exchange of India Limited
Listing Department
Exchange Plaza, C-1, Block G, Bandra Kurla Complex,
Bandra (E)
Mumbai – 400 051

BSE Limited
Listing Compliance
P.J. Tower,
Dalal Street, Fort,
Mumbai – 400 001

Symbol: UJJIVANSFB

Scrip Code: 542904

Dear Sir/Madam,

Sub: Intimation about newspaper publication of Financial Results for the quarter and half year ended September 30, 2024

We hereby inform you that pursuant to Regulation 47 of the Securities and Exchange Board of India (Listing Obligations and Disclosure Requirements) Regulations, 2015, the Unaudited Financial Results of the Bank for the quarter and half year ended September 30, 2024 were published and appeared today in all editions of "Financial Express", English Newspaper and all editions of "Hosadigantha", Kannada Newspaper.

A copy of the same is enclosed herewith.

This intimation shall also be available on the Bank's website at www.ujjivansfb.in

We request you to take note of the above.

Thanking You,
Yours faithfully

For UJJIVAN SMALL FINANCE BANK LIMITED

Sanjeev Barnwal
Company Secretary & Head of Regulatory Framework

Encl: As mentioned above

☎ 18002082121

🌐 www.ujjivansfb.in

✉ customercare@ujjivan.com



UJJIVAN
UJJIVAN SMALL FINANCE BANK

Ujjivan Small Finance Bank Limited

Registered Office and Head Office: Grape Garden, No. 27, 3rd "A" Cross, 18th Main, 6th Block, Koramangala, Bengaluru-560 095, Karnataka, India; Tel: +91 80 4071 2121

Website: www.ujjivansfb.in; **E-mail:** investorrelations@ujjivan.com

Corporate Identity Number: L65110KA2016PLC142162

Statement of Financial Results for the Quarter and Half Year ended September 30, 2024

(₹ in Lakhs)

Sl. No.	Particulars	Quarter ended		Half Year ended
		Sept 30, 2023	Sept 30, 2024	Sept 30, 2024
		Unaudited	Unaudited	Audited
1.	Total Income from Operations	1,57,978	1,82,004	3,59,431
2.	Net Profit / (Loss) for the period (before tax, Exceptional and/or Extraordinary items)	43,644	31,029	70,996
3.	Net Profit / (Loss) for the period before tax (after Exceptional and/or Extraordinary items)	43,644	31,029	70,996
4.	Net Profit / (Loss) for the period after tax (after Exceptional and/or Extraordinary items)	32,774	23,303	53,411
5.	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	-	-	-
6.	Equity Share Capital	1,95,559	1,93,418	1,93,418
7.	Reserves (excluding Revaluation Reserve) as shown in the Audited Balance Sheet of the previous year	2,00,318	3,60,974	3,60,974
8.	Earnings per Share (EPS)			
	1. Basic (₹):	1.68	1.21	2.76
	2. Diluted (₹):	1.65	1.19	2.72

Notes:

- The above results were reviewed by the Audit Committee and thereafter approved and taken on record by the Board of Directors at their meeting held on October 24, 2024.
- The Limited Review under Regulation 33 of the SEBI (Listing Obligations and Disclosure Requirements) Regulations, 2015 has been carried out by the Statutory Auditors. An unqualified report has been issued by them thereon.
- The information related to the total comprehensive income and other comprehensive income has not been furnished as IND AS is not yet made applicable to the Bank.
- The Bank has followed the same significant accounting policies in the preparation of these financial results as those followed in the annual financial statements for the year ended March 31, 2024.
- The above is an extract of the detailed format of annual financial results filed with the stock exchanges under Regulation 33 of the SEBI (Listing Obligations and Disclosure Requirements) Regulations, 2015. The full format of the financial results for the period ended September 30, 2024 is available on the Stock Exchanges websites www.nseindia.com and www.bseindia.com and also on the Bank's website at www.ujjivansfb.in.

For and on behalf of Board of Directors of
UJJIVAN SMALL FINANCE BANK LIMITED

Sd/-

Sanjeev Nautiyal

Managing Director and CEO

DIN: 08075972

Place: Bengaluru

Date: October 24, 2024